

72 MADANI INAMAT (KANNADA)



ಪುಸ್ತಕವು ಮನುಷ್ಯನಿಗೆ ಒಂದು ಸಾಧನವಾಗಿದೆ. ಇದು ಮನುಷ್ಯನಿಗೆ ಜ್ಞಾನವನ್ನು ನೀಡುತ್ತದೆ ಮತ್ತು ಅವನಿಗೆ ಸಂತೋಷವನ್ನು ತಂದುಕೊಡುತ್ತದೆ.

ಮನುಷ್ಯನ ಜೀವನದ ಸಾಧನವಾಗಿ ಪುಸ್ತಕವನ್ನು ಬಳಸುವುದು

ಪುಸ್ತಕವು ಮನುಷ್ಯನಿಗೆ ಒಂದು ಸಾಧನವಾಗಿದೆ. ಇದು ಮನುಷ್ಯನಿಗೆ ಜ್ಞಾನವನ್ನು ನೀಡುತ್ತದೆ ಮತ್ತು ಅವನಿಗೆ ಸಂತೋಷವನ್ನು ತಂದುಕೊಡುತ್ತದೆ. ಪುಸ್ತಕವು ಮನುಷ್ಯನಿಗೆ ಸಾಧನವಾಗಿದೆ ಮತ್ತು ಅವನಿಗೆ ಸಾಧನವಾಗಿದೆ.

ಪುಸ್ತಕವು ಮನುಷ್ಯನಿಗೆ ಒಂದು ಸಾಧನವಾಗಿದೆ. ಇದು ಮನುಷ್ಯನಿಗೆ ಜ್ಞಾನವನ್ನು ನೀಡುತ್ತದೆ ಮತ್ತು ಅವನಿಗೆ ಸಂತೋಷವನ್ನು ತಂದುಕೊಡುತ್ತದೆ.

72 ಮ-ವಿಧೀ ಇನಾಮತ



ಪುಸ್ತಕವು ಮನುಷ್ಯನಿಗೆ ಒಂದು ಸಾಧನವಾಗಿದೆ

ಪುಸ್ತಕವು ಮನುಷ್ಯನಿಗೆ ಒಂದು ಸಾಧನವಾಗಿದೆ. ಇದು ಮನುಷ್ಯನಿಗೆ ಜ್ಞಾನವನ್ನು ನೀಡುತ್ತದೆ ಮತ್ತು ಅವನಿಗೆ ಸಂತೋಷವನ್ನು ತಂದುಕೊಡುತ್ತದೆ. ಪುಸ್ತಕವು ಮನುಷ್ಯನಿಗೆ ಸಾಧನವಾಗಿದೆ ಮತ್ತು ಅವನಿಗೆ ಸಾಧನವಾಗಿದೆ.



ವಿಷಯ: 72ನೇ-ದಿನದ ಕನ್ನಡ ಮಾತೃಕೆ
 ಪ್ರಶ್ನೆಗಳು: 1 ಮತ್ತು 2

ಪ್ರಶ್ನೆ 1: 72ನೇ-ದಿನದ ಕನ್ನಡ ಮಾತೃಕೆ

1. ಈ ಕೆಳಗೆ ನೀಡಿದ ಸಂಖ್ಯೆಗಳನ್ನು 72ನೇ-ದಿನದ ಕನ್ನಡ ಮಾತೃಕೆಗೆ ಸಂಬಂಧಿಸಿದಂತೆ ಬಳಸಿ. ಈ ಸಂಖ್ಯೆಗಳನ್ನು ಬಳಸಿ 72ನೇ-ದಿನದ ಕನ್ನಡ ಮಾತೃಕೆಗೆ ಸಂಬಂಧಿಸಿದಂತೆ ಒಂದು ಸಂಖ್ಯೆ ಕಂಡುಹಿಡಿಯಿರಿ.

1	2	3	4	5	6	7	8	9	10	11	12	13	14	15	16
16	17	18	19	20	21	22	23	24	25	26	27	28	29	30	

2. ಈ ಕೆಳಗೆ ನೀಡಿದ ಸಂಖ್ಯೆಗಳನ್ನು 72ನೇ-ದಿನದ ಕನ್ನಡ ಮಾತೃಕೆಗೆ ಸಂಬಂಧಿಸಿದಂತೆ ಬಳಸಿ. ಈ ಸಂಖ್ಯೆಗಳನ್ನು ಬಳಸಿ 72ನೇ-ದಿನದ ಕನ್ನಡ ಮಾತೃಕೆಗೆ ಸಂಬಂಧಿಸಿದಂತೆ ಒಂದು ಸಂಖ್ಯೆ ಕಂಡುಹಿಡಿಯಿರಿ.

1	2	3	4	5	6	7	8	9	10	11	12	13	14	15	16
16	17	18	19	20	21	22	23	24	25	26	27	28	29	30	

3. ಈ ಕೆಳಗೆ ನೀಡಿದ ಸಂಖ್ಯೆಗಳನ್ನು 72ನೇ-ದಿನದ ಕನ್ನಡ ಮಾತೃಕೆಗೆ ಸಂಬಂಧಿಸಿದಂತೆ ಬಳಸಿ. ಈ ಸಂಖ್ಯೆಗಳನ್ನು ಬಳಸಿ 72ನೇ-ದಿನದ ಕನ್ನಡ ಮಾತೃಕೆಗೆ ಸಂಬಂಧಿಸಿದಂತೆ ಒಂದು ಸಂಖ್ಯೆ ಕಂಡುಹಿಡಿಯಿರಿ.

1	2	3	4	5	6	7	8	9	10	11	12	13	14	15	16
16	17	18	19	20	21	22	23	24	25	26	27	28	29	30	

4. ಈ ಕೆಳಗೆ ನೀಡಿದ ಸಂಖ್ಯೆಗಳನ್ನು 72ನೇ-ದಿನದ ಕನ್ನಡ ಮಾತೃಕೆಗೆ ಸಂಬಂಧಿಸಿದಂತೆ ಬಳಸಿ. ಈ ಸಂಖ್ಯೆಗಳನ್ನು ಬಳಸಿ 72ನೇ-ದಿನದ ಕನ್ನಡ ಮಾತೃಕೆಗೆ ಸಂಬಂಧಿಸಿದಂತೆ ಒಂದು ಸಂಖ್ಯೆ ಕಂಡುಹಿಡಿಯಿರಿ.

1	2	3	4	5	6	7	8	9	10	11	12	13	14	15	16
16	17	18	19	20	21	22	23	24	25	26	27	28	29	30	

ಹೊಸದಿಂಟಾ 50 -ನೇ ದಿನದ ಕಾರ್ಯಕ್ರಮ

ಜಿಲ್ಲಾ ಹಂತದ 17 ನೇ ದಿನದ ಕಾರ್ಯಕ್ರಮ

5 ನ್ಯಾಯಾಲಯದ ಅಧ್ಯಕ್ಷರು ಮತ್ತು ನ್ಯಾಯಾಧಿಕಾರಿಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಸಿಬ್ಬಂದಿಯವರ ಸೇವೆಗಳನ್ನು ಸುಗಮಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿ ಮತ್ತು ನಡೆಸಿ.

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

6 ನ್ಯಾಯಾಲಯದ ಅಧ್ಯಕ್ಷರು, ನ್ಯಾಯಾಧಿಕಾರಿಗಳು ಮತ್ತು ಸಿಬ್ಬಂದಿಯವರ ಸೇವೆಗಳನ್ನು ಸುಗಮಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿ ಮತ್ತು ನಡೆಸಿ.

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

7 ನ್ಯಾಯಾಲಯದ ಅಧ್ಯಕ್ಷರು ಮತ್ತು ನ್ಯಾಯಾಧಿಕಾರಿಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಸಿಬ್ಬಂದಿಯವರ ಸೇವೆಗಳನ್ನು ಸುಗಮಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿ ಮತ್ತು ನಡೆಸಿ.

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

8 ನ್ಯಾಯಾಲಯದ ಅಧ್ಯಕ್ಷರು ಮತ್ತು ನ್ಯಾಯಾಧಿಕಾರಿಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಸಿಬ್ಬಂದಿಯವರ ಸೇವೆಗಳನ್ನು ಸುಗಮಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿ ಮತ್ತು ನಡೆಸಿ.

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

9 ನ್ಯಾಯಾಲಯದ ಅಧ್ಯಕ್ಷರು ಮತ್ತು ನ್ಯಾಯಾಧಿಕಾರಿಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಸಿಬ್ಬಂದಿಯವರ ಸೇವೆಗಳನ್ನು ಸುಗಮಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿ ಮತ್ತು ನಡೆಸಿ.

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

ಪರೀಕ್ಷಾರ್ಹ 50 -ನೇ-ವರ್ಷ ಅಭ್ಯರ್ಥಿಗಳು

ಅಭ್ಯರ್ಥಿ ಸಂಖ್ಯೆ 10 -ನೇ-ವರ್ಷ ಅಭ್ಯರ್ಥಿಗಳು

10 ಈ ಅಂಶದ ಪಠ್ಯ-ಸೂತ್ರಗಳನ್ನು ಈ ಅಂಶದ ಅಡಿಯಲ್ಲಿ ಉತ್ತರಿಸಿ. ಈ ಅಭ್ಯರ್ಥಿಗಳಿಗೆ ಪ್ರತಿ ಉತ್ತರಕ್ಕೆ 1 ರಿಂದ 2 ರವರೆಗೆ ಅಂಕಗಳನ್ನು ನೀಡಲಾಗುವುದು. ಒಟ್ಟು 10 ಅಂಕಗಳಿರುತ್ತವೆ.

1	2	3	4	5	6	7	8	9	10	11	12	13	14	15	ಒಟ್ಟು
16	17	18	19	20	21	22	23	24	25	26	27	28	29	30	

11 ಈ ಅಂಶದ ಪಠ್ಯ-ಸೂತ್ರಗಳನ್ನು ಈ ಅಂಶದ ಅಡಿಯಲ್ಲಿ ಉತ್ತರಿಸಿ. ಈ ಅಭ್ಯರ್ಥಿಗಳಿಗೆ ಪ್ರತಿ ಉತ್ತರಕ್ಕೆ 1 ರಿಂದ 2 ರವರೆಗೆ ಅಂಕಗಳನ್ನು ನೀಡಲಾಗುವುದು. ಒಟ್ಟು 10 ಅಂಕಗಳಿರುತ್ತವೆ.

12 ಈ ಅಂಶದ ಪಠ್ಯ-ಸೂತ್ರಗಳನ್ನು ಈ ಅಂಶದ ಅಡಿಯಲ್ಲಿ ಉತ್ತರಿಸಿ. ಈ ಅಭ್ಯರ್ಥಿಗಳಿಗೆ ಪ್ರತಿ ಉತ್ತರಕ್ಕೆ 1 ರಿಂದ 2 ರವರೆಗೆ ಅಂಕಗಳನ್ನು ನೀಡಲಾಗುವುದು. ಒಟ್ಟು 10 ಅಂಕಗಳಿರುತ್ತವೆ.

1	2	3	4	5	6	7	8	9	10	11	12	13	14	15	ಒಟ್ಟು
16	17	18	19	20	21	22	23	24	25	26	27	28	29	30	

13 ಈ ಅಂಶದ ಪಠ್ಯ-ಸೂತ್ರಗಳನ್ನು ಈ ಅಂಶದ ಅಡಿಯಲ್ಲಿ ಉತ್ತರಿಸಿ. ಈ ಅಭ್ಯರ್ಥಿಗಳಿಗೆ ಪ್ರತಿ ಉತ್ತರಕ್ಕೆ 1 ರಿಂದ 2 ರವರೆಗೆ ಅಂಕಗಳನ್ನು ನೀಡಲಾಗುವುದು. ಒಟ್ಟು 10 ಅಂಕಗಳಿರುತ್ತವೆ.

1	2	3	4	5	6	7	8	9	10	11	12	13	14	15	ಒಟ್ಟು
16	17	18	19	20	21	22	23	24	25	26	27	28	29	30	

14 ಈ ಅಂಶದ ಪಠ್ಯ-ಸೂತ್ರಗಳನ್ನು ಈ ಅಂಶದ ಅಡಿಯಲ್ಲಿ ಉತ್ತರಿಸಿ. ಈ ಅಭ್ಯರ್ಥಿಗಳಿಗೆ ಪ್ರತಿ ಉತ್ತರಕ್ಕೆ 1 ರಿಂದ 2 ರವರೆಗೆ ಅಂಕಗಳನ್ನು ನೀಡಲಾಗುವುದು. ಒಟ್ಟು 10 ಅಂಕಗಳಿರುತ್ತವೆ.

1	2	3	4	5	6	7	8	9	10	11	12	13	14	15	ಒಟ್ಟು
16	17	18	19	20	21	22	23	24	25	26	27	28	29	30	

ವರ್ಷದಿಂದ 50 -ನೇ-ದಿನದ ವರ್ಷದಿಂದ

14-ನೇ-ದಿನದ ವರ್ಷದಿಂದ 15-ನೇ-ದಿನದ ವರ್ಷದಿಂದ

14

ಈ ವರ್ಷದಿಂದ 11 ದಿನದ 4ನೇ ಸಂಖ್ಯೆ ಮತ್ತು 1ನೇ ದಿನದ 4ನೇ ಸಂಖ್ಯೆಯ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು. ಈ ವ್ಯತ್ಯಾಸವು ಎಷ್ಟು? (ಉತ್ತರ: 11)

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

15

ಈ ವರ್ಷದಿಂದ 11 ದಿನದ 4ನೇ ಸಂಖ್ಯೆ ಮತ್ತು 1ನೇ ದಿನದ 4ನೇ ಸಂಖ್ಯೆಯ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು. ಈ ವ್ಯತ್ಯಾಸವು ಎಷ್ಟು? (ಉತ್ತರ: 11)

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

16

ಈ ವರ್ಷದಿಂದ 11 ದಿನದ 4ನೇ ಸಂಖ್ಯೆ ಮತ್ತು 1ನೇ ದಿನದ 4ನೇ ಸಂಖ್ಯೆಯ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು. ಈ ವ್ಯತ್ಯಾಸವು ಎಷ್ಟು? (ಉತ್ತರ: 11)

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

17

ಈ ವರ್ಷದಿಂದ 11 ದಿನದ 4ನೇ ಸಂಖ್ಯೆ ಮತ್ತು 1ನೇ ದಿನದ 4ನೇ ಸಂಖ್ಯೆಯ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು. ಈ ವ್ಯತ್ಯಾಸವು ಎಷ್ಟು? (ಉತ್ತರ: 11)

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

ಪರಿಷತ್ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರಶ್ನೆ-ಉತ್ತರಗಳ ಸಂಗ್ರಹ

ಪ್ರಶ್ನೆ 18-19 ರಿಗೆ ಸಂಬಂಧಿಸಿದ ಪ್ರಶ್ನೆ-ಉತ್ತರಗಳು

18 ಇದು ಒಂದು ಸರಿಯಾದ ಪ್ರಶ್ನೆ ಅಥವಾ ಅಲ್ಲದಿದ್ದರೆ, ಅದನ್ನು ಸರಿಪಡಿಸಿ. ಈ ಕೆಳಗೆ ನೀಡಿದ ಪ್ರಶ್ನೆಗಳನ್ನು ಉತ್ತರಿಸಿ. (ಉತ್ತರಗಳನ್ನು ಒಂದು ಪುಟದಲ್ಲಿ ನೀಡಿ.)
 ಒಂದು ಸರಿಯಾದ ಪ್ರಶ್ನೆ ಏನು? (ಉತ್ತರಗಳನ್ನು ಒಂದು ಪುಟದಲ್ಲಿ ನೀಡಿ.)

1	2	3	4	5	6	7	8	9	10	11	12	13	14	15	ಒಟ್ಟು
16	17	18	19	20	21	22	23	24	25	26	27	28	29	30	

19 ಇದು ಒಂದು ಸರಿಯಾದ ಪ್ರಶ್ನೆ ಅಥವಾ ಅಲ್ಲದಿದ್ದರೆ, ಅದನ್ನು ಸರಿಪಡಿಸಿ. ಈ ಕೆಳಗೆ ನೀಡಿದ ಪ್ರಶ್ನೆಗಳನ್ನು ಉತ್ತರಿಸಿ. (ಉತ್ತರಗಳನ್ನು ಒಂದು ಪುಟದಲ್ಲಿ ನೀಡಿ.)

1	2	3	4	5	6	7	8	9	10	11	12	13	14	15	ಒಟ್ಟು
16	17	18	19	20	21	22	23	24	25	26	27	28	29	30	

20 ಇದು ಒಂದು ಸರಿಯಾದ ಪ್ರಶ್ನೆ ಅಥವಾ ಅಲ್ಲದಿದ್ದರೆ, ಅದನ್ನು ಸರಿಪಡಿಸಿ. ಈ ಕೆಳಗೆ ನೀಡಿದ ಪ್ರಶ್ನೆಗಳನ್ನು ಉತ್ತರಿಸಿ. (ಉತ್ತರಗಳನ್ನು ಒಂದು ಪುಟದಲ್ಲಿ ನೀಡಿ.)

1	2	3	4	5	6	7	8	9	10	11	12	13	14	15	ಒಟ್ಟು
16	17	18	19	20	21	22	23	24	25	26	27	28	29	30	

21 ಇದು ಒಂದು ಸರಿಯಾದ ಪ್ರಶ್ನೆ ಅಥವಾ ಅಲ್ಲದಿದ್ದರೆ, ಅದನ್ನು ಸರಿಪಡಿಸಿ. ಈ ಕೆಳಗೆ ನೀಡಿದ ಪ್ರಶ್ನೆಗಳನ್ನು ಉತ್ತರಿಸಿ. (ಉತ್ತರಗಳನ್ನು ಒಂದು ಪುಟದಲ್ಲಿ ನೀಡಿ.)

1	2	3	4	5	6	7	8	9	10	11	12	13	14	15	ಒಟ್ಟು
16	17	18	19	20	21	22	23	24	25	26	27	28	29	30	

22 ಇದು ಒಂದು ಸರಿಯಾದ ಪ್ರಶ್ನೆ ಅಥವಾ ಅಲ್ಲದಿದ್ದರೆ, ಅದನ್ನು ಸರಿಪಡಿಸಿ. ಈ ಕೆಳಗೆ ನೀಡಿದ ಪ್ರಶ್ನೆಗಳನ್ನು ಉತ್ತರಿಸಿ. (ಉತ್ತರಗಳನ್ನು ಒಂದು ಪುಟದಲ್ಲಿ ನೀಡಿ.)

1	2	3	4	5	6	7	8	9	10	11	12	13	14	15	ಒಟ್ಟು
16	17	18	19	20	21	22	23	24	25	26	27	28	29	30	

ಬಹಿರಂಗ ಯೋಜನೆಯು ಮುಕ್ತವಾಗಿರುತ್ತದೆ

ಪ್ರಶ್ನೆ 23-ನೇ 27-ನೇ ಪ್ರಶ್ನೆಗಳಿಗೆ

23 ಈ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಬೇಡಿ. (ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಬೇಡಿ. (ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಬೇಡಿ.)

1	2	3	4	5	6	7	8	9	10	11	12	13	14	15	200
16	17	18	19	20	21	22	23	24	25	26	27	28	29	30	

24 ಈ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಬೇಡಿ. (ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಬೇಡಿ.)

1	2	3	4	5	6	7	8	9	10	11	12	13	14	15	200
16	17	18	19	20	21	22	23	24	25	26	27	28	29	30	

25 ಈ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಬೇಡಿ. (ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಬೇಡಿ.)

1	2	3	4	5	6	7	8	9	10	11	12	13	14	15	200
16	17	18	19	20	21	22	23	24	25	26	27	28	29	30	

26 ಈ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಬೇಡಿ. (ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಬೇಡಿ.)

1	2	3	4	5	6	7	8	9	10	11	12	13	14	15	200
16	17	18	19	20	21	22	23	24	25	26	27	28	29	30	

ಬಹಿಷ್ಕಾರ ಯೋಜನೆಯಡಿ ಮಹಿಳೆಯರ ಆರೋಗ್ಯ ಮತ್ತು ಸುವ್ಯವಸ್ಥೆ

ಕುಟುಂಬ ಕಲ್ಯಾಣ ಯೋಜನೆ ಅಡಿಯಲ್ಲಿ

27

ಒಬ್ಬ ವ್ಯಕ್ತಿಗೆ ಒಂದು ವೇಳೆ ಸುಸ್ತು ಆರೋಗ್ಯ ಇರಬೇಕೆಂದರೆ ಆರೋಗ್ಯಕರ ಆಹಾರ ಸೇವಿಸಬೇಕು. ಆಹಾರ ಸೇವಿಸುವಾಗ ಯಾವ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಯಾವ ಆಹಾರವನ್ನು ಸೇವಿಸಬಾರದು?

1	2	3	4	5	6	7	8	9	10	11	12	13	14	15	ಸಂಕ.
16	17	18	19	20	21	22	23	24	25	26	27	28	29	30	

28

ಒಬ್ಬ ವ್ಯಕ್ತಿಗೆ ಒಂದು ವೇಳೆ ಸುಸ್ತು ಆರೋಗ್ಯ ಇರಬೇಕೆಂದರೆ ಆರೋಗ್ಯಕರ ಆಹಾರ ಸೇವಿಸಬೇಕು. ಆಹಾರ ಸೇವಿಸುವಾಗ ಯಾವ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಯಾವ ಆಹಾರವನ್ನು ಸೇವಿಸಬಾರದು? (ಯಾವ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಯಾವ ಆಹಾರವನ್ನು ಸೇವಿಸಬಾರದು?)

1	2	3	4	5	6	7	8	9	10	11	12	13	14	15	ಸಂಕ.
16	17	18	19	20	21	22	23	24	25	26	27	28	29	30	

29

ಒಬ್ಬ ವ್ಯಕ್ತಿಗೆ ಒಂದು ವೇಳೆ ಸುಸ್ತು ಆರೋಗ್ಯ ಇರಬೇಕೆಂದರೆ ಆರೋಗ್ಯಕರ ಆಹಾರ ಸೇವಿಸಬೇಕು. ಆಹಾರ ಸೇವಿಸುವಾಗ ಯಾವ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಯಾವ ಆಹಾರವನ್ನು ಸೇವಿಸಬಾರದು? (ಯಾವ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಯಾವ ಆಹಾರವನ್ನು ಸೇವಿಸಬಾರದು?)

1	2	3	4	5	6	7	8	9	10	11	12	13	14	15	ಸಂಕ.
16	17	18	19	20	21	22	23	24	25	26	27	28	29	30	

30

ಒಬ್ಬ ವ್ಯಕ್ತಿಗೆ ಒಂದು ವೇಳೆ ಸುಸ್ತು ಆರೋಗ್ಯ ಇರಬೇಕೆಂದರೆ ಆರೋಗ್ಯಕರ ಆಹಾರ ಸೇವಿಸಬೇಕು. ಆಹಾರ ಸೇವಿಸುವಾಗ ಯಾವ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಯಾವ ಆಹಾರವನ್ನು ಸೇವಿಸಬಾರದು? (ಯಾವ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಯಾವ ಆಹಾರವನ್ನು ಸೇವಿಸಬಾರದು?)

1	2	3	4	5	6	7	8	9	10	11	12	13	14	15	ಸಂಕ.
16	17	18	19	20	21	22	23	24	25	26	27	28	29	30	

ವಿಶೇಷ ಯೋಜನೆಯಡಿ-ವಸತಿ ಇಲಾಖೆಯಡಿ

ವಸತಿ ಕಟ್ಟಡ ನಿರ್ಮಾಣ ಯೋಜನೆ

31. ಈ ವಸತಿ (ಫಲಿತ ಉಪ ಯೋಜನೆ) TV, V.C.R. ಯೋಜನೆಯಡಿ ಕಟ್ಟಡ ನಿರ್ಮಾಣ. ದಿನಾಂಕ ಈ ಯೋಜನೆಯಡಿ ಕಟ್ಟಡ ನಿರ್ಮಾಣ ಆರಂಭ ಆಗಿಲ್ಲವೆಂದು ತಿಳಿದು ಬಂದರೆ ಅದರ ಕಾರಣ ತಿಳಿಸಿ ಅದರ ಸುಧಾರಣೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೋರಲಾಗಿದೆ. ಈ ಯೋಜನೆಯಡಿ ಕಟ್ಟಡ ನಿರ್ಮಾಣ ಆರಂಭ ಆಗಿಲ್ಲವೆಂದು ತಿಳಿದು ಬಂದರೆ ಅದರ ಕಾರಣ ತಿಳಿಸಿ ಅದರ ಸುಧಾರಣೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೋರಲಾಗಿದೆ.

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

32. ಈ ವಸತಿ ಫಲಿತ ಈ ಯೋಜನೆಯಡಿ ಕಟ್ಟಡ ನಿರ್ಮಾಣ ಆರಂಭ ಆಗಿಲ್ಲವೆಂದು ತಿಳಿದು ಬಂದರೆ ಅದರ ಕಾರಣ ತಿಳಿಸಿ ಅದರ ಸುಧಾರಣೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೋರಲಾಗಿದೆ.

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

33. ಈ ವಸತಿ ಫಲಿತ ಈ ಯೋಜನೆಯಡಿ ಕಟ್ಟಡ ನಿರ್ಮಾಣ ಆರಂಭ ಆಗಿಲ್ಲವೆಂದು ತಿಳಿದು ಬಂದರೆ ಅದರ ಕಾರಣ ತಿಳಿಸಿ ಅದರ ಸುಧಾರಣೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೋರಲಾಗಿದೆ. ಈ ಯೋಜನೆಯಡಿ ಕಟ್ಟಡ ನಿರ್ಮಾಣ ಆರಂಭ ಆಗಿಲ್ಲವೆಂದು ತಿಳಿದು ಬಂದರೆ ಅದರ ಕಾರಣ ತಿಳಿಸಿ ಅದರ ಸುಧಾರಣೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೋರಲಾಗಿದೆ.

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

34. ಈ ವಸತಿ ಫಲಿತ ಈ ಯೋಜನೆಯಡಿ ಕಟ್ಟಡ ನಿರ್ಮಾಣ ಆರಂಭ ಆಗಿಲ್ಲವೆಂದು ತಿಳಿದು ಬಂದರೆ ಅದರ ಕಾರಣ ತಿಳಿಸಿ ಅದರ ಸುಧಾರಣೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೋರಲಾಗಿದೆ. ಈ ಯೋಜನೆಯಡಿ ಕಟ್ಟಡ ನಿರ್ಮಾಣ ಆರಂಭ ಆಗಿಲ್ಲವೆಂದು ತಿಳಿದು ಬಂದರೆ ಅದರ ಕಾರಣ ತಿಳಿಸಿ ಅದರ ಸುಧಾರಣೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೋರಲಾಗಿದೆ.

1	2	3	4	5	6	7	8	9	10	11	12	13	14	15	ಜೂನ್
16	17	18	19	20	21	22	23	24	25	26	27	28	29	30	

ಬಹಿಷ್ಕಾರ ಯೋಜನೆಯಡಿ ಮಹಿಳಾ-ವಸತಿ ಕಾರ್ಯಕ್ರಮ

ಬಹಿಷ್ಕಾರ-ವಸತಿ II ಮಹಿಳಾ ಕಾರ್ಯಕ್ರಮ

35

ಇಲ್ಲಿ ಉಳಿತಾಯ ಸಂಪನ್ಮೂಲವನ್ನು ಉಳಿಸಿ ನಿರಂತರವಾಗಿ ಇದನ್ನು ಬಳಸಿ (ಒಂದು ವಸತಿ) ಉಳಿತಾಯ ಮಾಡುವುದು.

1	2	3	4	5	6	7	8	9	10	11	12	13	14	15	Sum
16	17	18	19	20	21	22	23	24	25	26	27	28	29	30	

36

ಇಲ್ಲಿ ಉಳಿತಾಯ ಮಾಡುವುದು ಒಂದು ವಸತಿ ಉಳಿತಾಯ ಮಾಡುವುದು (ಒಂದು ವಸತಿ) ಉಳಿತಾಯ ಮಾಡುವುದು. ಇಲ್ಲಿ ಉಳಿತಾಯ ಮಾಡುವುದು ಒಂದು ವಸತಿ ಉಳಿತಾಯ ಮಾಡುವುದು.

1	2	3	4	5	6	7	8	9	10	11	12	13	14	15	Sum
16	17	18	19	20	21	22	23	24	25	26	27	28	29	30	

37

ಇಲ್ಲಿ ಉಳಿತಾಯ ಮಾಡುವುದು ಒಂದು ವಸತಿ ಉಳಿತಾಯ ಮಾಡುವುದು (ಒಂದು ವಸತಿ) ಉಳಿತಾಯ ಮಾಡುವುದು. ಇಲ್ಲಿ ಉಳಿತಾಯ ಮಾಡುವುದು ಒಂದು ವಸತಿ ಉಳಿತಾಯ ಮಾಡುವುದು.

1	2	3	4	5	6	7	8	9	10	11	12	13	14	15	Sum
16	17	18	19	20	21	22	23	24	25	26	27	28	29	30	

38

ಇಲ್ಲಿ ಉಳಿತಾಯ ಮಾಡುವುದು ಒಂದು ವಸತಿ ಉಳಿತಾಯ ಮಾಡುವುದು (ಒಂದು ವಸತಿ) ಉಳಿತಾಯ ಮಾಡುವುದು. ಇಲ್ಲಿ ಉಳಿತಾಯ ಮಾಡುವುದು ಒಂದು ವಸತಿ ಉಳಿತಾಯ ಮಾಡುವುದು.

1	2	3	4	5	6	7	8	9	10	11	12	13	14	15	Sum
16	17	18	19	20	21	22	23	24	25	26	27	28	29	30	

ಅನಿರೀಕ್ಷಿತ ವರ್ತನೆಯನ್ನು ತಡೆ-ತಡೆಗೆ ಇಳಿಸುವುದು

ಪ್ರಶ್ನೆ-ಕಾಲ 16 ನಿ-ಮಿಷ ಕಾಲಾವಧಿ

39. ಈ ಕೆಳಗೆ ನೀಡಲಾಗಿರುವ ಪ್ರತಿ ಪ್ರಶ್ನೆಗೂ ಒಂದು ಅಥವಾ ಹೆಚ್ಚು ಸರಿಯಾದ ಉತ್ತರಗಳನ್ನು ನೀಡಿ.

1	2	3	4	5	6	7	8	9	10	11	12	13	14	15	20
16	17	18	19	20	21	22	23	24	25	26	27	28	29	30	

ಈ ಪ್ರಶ್ನೆಗಳಿಗೆ ಒಂದು ಅಥವಾ ಹೆಚ್ಚು ಸರಿಯಾದ ಉತ್ತರಗಳನ್ನು ನೀಡಿ.

40. ಈ ಕೆಳಗೆ ನೀಡಲಾಗಿರುವ ಪ್ರತಿ ಪ್ರಶ್ನೆಗೂ ಒಂದು ಅಥವಾ ಹೆಚ್ಚು ಸರಿಯಾದ ಉತ್ತರಗಳನ್ನು ನೀಡಿ. (ಪ್ರತಿ ಪ್ರಶ್ನೆಗೆ ಒಂದು ಅಥವಾ ಹೆಚ್ಚು ಉತ್ತರಗಳನ್ನು ನೀಡುವುದು ಸರಿಯಾದ ಉತ್ತರವಲ್ಲ.)

1	2	3	4	5	6	7	8	9	10	11	12	13	14	15	20
16	17	18	19	20	21	22	23	24	25	26	27	28	29	30	

41. ಈ ಕೆಳಗೆ ನೀಡಲಾಗಿರುವ ಪ್ರತಿ ಪ್ರಶ್ನೆಗೂ ಒಂದು ಅಥವಾ ಹೆಚ್ಚು ಸರಿಯಾದ ಉತ್ತರಗಳನ್ನು ನೀಡಿ. (ಪ್ರತಿ ಪ್ರಶ್ನೆಗೆ ಒಂದು ಅಥವಾ ಹೆಚ್ಚು ಉತ್ತರಗಳನ್ನು ನೀಡುವುದು ಸರಿಯಾದ ಉತ್ತರವಲ್ಲ.)

1	2	3	4	5	6	7	8	9	10	11	12	13	14	15	20
16	17	18	19	20	21	22	23	24	25	26	27	28	29	30	

42. ಈ ಕೆಳಗೆ ನೀಡಲಾಗಿರುವ ಪ್ರತಿ ಪ್ರಶ್ನೆಗೂ ಒಂದು ಅಥವಾ ಹೆಚ್ಚು ಸರಿಯಾದ ಉತ್ತರಗಳನ್ನು ನೀಡಿ. (ಪ್ರತಿ ಪ್ರಶ್ನೆಗೆ ಒಂದು ಅಥವಾ ಹೆಚ್ಚು ಉತ್ತರಗಳನ್ನು ನೀಡುವುದು ಸರಿಯಾದ ಉತ್ತರವಲ್ಲ.)

1	2	3	4	5	6	7	8	9	10	11	12	13	14	15	20
16	17	18	19	20	21	22	23	24	25	26	27	28	29	30	

ಪಿ-ಯೋ ಯೋ-ಪಿಯೋ ಮು-ಮೋ ಇಳಿಳಮಾತ

ಪಿ-ಯೋ-ಮೋ 16 ಮು-ಮೋ ಇಳಿಳಮಾತ

43 ಇ ಎಲೆ (ಮು ಮುಯೋ ಮು-ಮು) ಉ ಉ ಯೋ ಮುಕೆ ಕೆ ಮುಕೆ ದಾಂಕು ಮುಕೆ ಮುಕೆ ಕೆ
ಮು ಕು ಕೆ ಇ ಯೋಯೋ ಮುಯೋ ಮು ಕೆ ಮುಕೆ ದಾಂಕು ಮುಕೆ ಮುಕೆ ಮುಕೆ ಮುಕೆ ಕೆ
ಮುಕೆ ಕೆ ಮುಕೆ ಮುಕೆ ಮುಕೆ ಮುಕೆ ಕೆ

1	2	3	4	5	6	7	8	9	10	11	12	13	14	15	ಮು
16	17	18	19	20	21	22	23	24	25	26	27	28	29	30	

44 ಇ ಯೋ ಮುಕೆ ಮುಯೋ ಮುಕೆ ಮುಕೆ ಕೆ ಮುಕೆ ಮುಕೆ- ಮು- ಮುಯೋ
(ಮುಯೋ ಮುಯೋ ಮುಕೆ ಮುಕೆ ಮುಕೆ ಮುಕೆ ಮುಯೋ ಮುಕೆ ಮುಕೆ ಮುಕೆ
ಮುಕೆ ಮುಕೆ ಕೆ ಮುಕೆ ಮುಯೋಯೋ ಮುಕೆ ಮುಕೆ) ಕೆ ಮುಕೆ ಮುಕೆ ಮುಕೆ-ಮುಕೆ
ಮುಕೆ ಮುಕೆ ಮುಕೆ ಮುಕೆ ಕೆ ಮುಕೆ ಮುಕೆ ಮುಕೆ

1	2	3	4	5	6	7	8	9	10	11	12	13	14	15	ಮು
16	17	18	19	20	21	22	23	24	25	26	27	28	29	30	

45 ಮು ಮುಕೆ ಮುಕೆ ಕೆ ಮುಕೆ ಮುಕೆ (ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ) ಮುಕೆ ಮುಕೆ
ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ
ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ

1	2	3	4	5	6	7	8	9	10	11	12	13	14	15	ಮು
16	17	18	19	20	21	22	23	24	25	26	27	28	29	30	

46 ಇ ಯೋ ಮುಕೆ ಮುಯೋ ಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ
ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ
ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ ಮುಕೆ

1	2	3	4	5	6	7	8	9	10	11	12	13	14	15	ಮು
16	17	18	19	20	21	22	23	24	25	26	27	28	29	30	

ಉತ್ತರ ಕರ್ನಾಟಕ ಸರ್ಕಾರಿ

ಪರೀಕ್ಷೆ ಕಾರ್ಡ್

ಕ್ರ. ಸಂ.	ಉತ್ತರ ಕರ್ನಾಟಕ ಸರ್ಕಾರಿ	ಪರೀಕ್ಷೆ ಕಾರ್ಡ್	ಪರೀಕ್ಷೆ ಕಾರ್ಡ್	ಉತ್ತರ ಕರ್ನಾಟಕ ಸರ್ಕಾರಿ
	ಪರೀಕ್ಷೆ ಕಾರ್ಡ್	ಪರೀಕ್ಷೆ ಕಾರ್ಡ್	ಪರೀಕ್ಷೆ ಕಾರ್ಡ್	ಪರೀಕ್ಷೆ ಕಾರ್ಡ್
1				
2				
3				
4				
5				
6				
7				
8				
9				
10				
11				
12				
13				
14				
15				

Q. No.	Case राज-रा	Case 2 राज-रा	Case 3 राज-रा-रा	Case 4 राज-रा-रा-रा
	राज-रा-रा-रा	राज-रा-रा-रा	राज-रा-रा-रा	राज-रा-रा-रा
16				
17				
18				
19				
20				
21				
22				
23				
24				
25				
26				
27				
28				
29				
30				
/				

<p>ପ୍ରଶ୍ନୋତ୍ତର ଓ ଉପ-ପ୍ରଶ୍ନ ଉତ୍ତର</p>		<p>ଉତ୍ତର ଦେବା ସ୍ଥାନ</p>			
51	<p>ଏକ ଶିଳାକୁ ଉପରୁ ଖସାଇ ଦିଆଯାଇଥିବା ବେଳେ ଏହା ୧୦ ମିଟର ଉଚ୍ଚରୁ ଖସି ଉଠିବାର ସମୟ କେତେ ହେବ ?</p>				
52	<p>ଏକ ଶିଳାକୁ ଉପରୁ ଖସାଇ ଦିଆଯାଇଥିବା ବେଳେ ଏହା ୧୦ ମିଟର ଉଚ୍ଚରୁ ଖସି ଉଠିବାର ସମୟ କେତେ ହେବ ?</p>				
53	<p>ଏକ ଶିଳାକୁ ଉପରୁ ଖସାଇ ଦିଆଯାଇଥିବା ବେଳେ ଏହା ୧୦ ମିଟର ଉଚ୍ଚରୁ ଖସି ଉଠିବାର ସମୟ କେତେ ହେବ ?</p>				
54	<p>ଏକ ଶିଳାକୁ ଉପରୁ ଖସାଇ ଦିଆଯାଇଥିବା ବେଳେ ଏହା ୧୦ ମିଟର ଉଚ୍ଚରୁ ଖସି ଉଠିବାର ସମୟ କେତେ ହେବ ?</p>				
55	<p>ଏକ ଶିଳାକୁ ଉପରୁ ଖସାଇ ଦିଆଯାଇଥିବା ବେଳେ ଏହା ୧୦ ମିଟର ଉଚ୍ଚରୁ ଖସି ଉଠିବାର ସମୟ କେତେ ହେବ ?</p>				
56	<p>ଏକ ଶିଳାକୁ ଉପରୁ ଖସାଇ ଦିଆଯାଇଥିବା ବେଳେ ଏହା ୧୦ ମିଟର ଉଚ୍ଚରୁ ଖସି ଉଠିବାର ସମୟ କେତେ ହେବ ?</p>				
57	<p>ଏକ ଶିଳାକୁ ଉପରୁ ଖସାଇ ଦିଆଯାଇଥିବା ବେଳେ ଏହା ୧୦ ମିଟର ଉଚ୍ଚରୁ ଖସି ଉଠିବାର ସମୟ କେତେ ହେବ ?</p>				
58	<p>ଏକ ଶିଳାକୁ ଉପରୁ ଖସାଇ ଦିଆଯାଇଥିବା ବେଳେ ଏହା ୧୦ ମିଟର ଉଚ୍ଚରୁ ଖସି ଉଠିବାର ସମୟ କେତେ ହେବ ?</p>				

ಪಾಠ್ಯಕ್ರಮ 6 ನಾ-ಮಾ: ಅನುಭವ

59	<p>ನಿನ್ನ ಹಾಗೆ ಮಾಡಿ ದೇವರ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ</p>	
60	<p>ನಿನ್ನ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ</p>	
61	<p>ನಿನ್ನ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ</p>	
62	<p>ನಿನ್ನ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ</p>	
63	<p>ನಿನ್ನ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ</p>	
64	<p>ನಿನ್ನ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ ಅ ಹಾಗೆ ನಾ-ಮಾ: ಅನುಭವಿಸಿ</p>	

ದಿಘಾಂಶ ರಚ್ಛುಲ ಅನಾಮ (ಪ್ರಶ್ನೆ) ಕೆ ಕಾಮ

ಅಧಿಕಾರ ಕೆ ದೇವತೆ ಅನಾಮ ಅನಾಮ ರಚ್ಛುಲ (೧೫೫೫) ಭವಯಾಂ ವ್ಯಕ್ತಿಯೇ ತ್ವಂ
 ಈ ರೂಪ ಗುಣಾರ್ಥವು-ಯೇ ಕಾಮ ಕೆ ಕಾಮಯೇ ಕೆ ಭವಯೇ ಕಾಮಯೇ ಕಾಮಯೇ
 ಪದವಾಂ | (ದೀರ್ಘ ಛಂದೋದೇವತಾಂ ಪದ ಅನಾಮ ಕೆ ಅಧಿ ಅಧಿ)ದೇವತಾಂ
 ಪದವಾಂ ಅನಾಮ ಪದವಾಂ ಕೆ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ
 ಪದವಾಂ ಪದವಾಂ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ
 ಪದವಾಂ ಪದವಾಂ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ
 ಪದವಾಂ ಪದವಾಂ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ

ಪದವಾಂ 2 ದೇವತಾಂ ವ್ಯಕ್ತಿಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ
 ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ

ಪದವಾಂ 3 ದೇವತಾಂ ವ್ಯಕ್ತಿಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ
 ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ

ಪದವಾಂ 4 ದೇವತಾಂ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ
 ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ

ಪದವಾಂ 5 ದೇವತಾಂ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ
 ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ

ಪದವಾಂ 6 ದೇವತಾಂ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ

ಪದವಾಂ 7 ದೇವತಾಂ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ ಕಾಮಯೇ
 ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ ಪದವಾಂ

ಮದಿರಣಾ 8 ತನ್ನ ಮೆ ಕಮಿ ಅಲ್ಲ ಕಮಿ ಎಕೆ ದಿರೆ ಅರಾಣಾಣ ದೊರಾ
ಪರಾಣಾ ನೆಕೆ ಕೆ ದಾ'ವಕ ಮೆ ಅಪ್ಪುಲ ನಾ ಅಪಿರ ಕಿರಾಕೆ ಕರೆ ।
(ತಿಪಾಕತಿ ಮರಾಕಿಲ ಮೆ ಪರೋಣ್ಣ ಪುಧ ಲೋಣಾರ ನೆ ಕ್ಕು ಪಿರ
ರಪಾಕತಿ ಅರಾಣಿಣಂ ಮೆ ಯೆ'ಯೆ ಕಾ'ತಿಲ ಅತ್ಯ ನಾ ಮಗಿರಬ)

ಮದಿರಣಾ 9 ತನ್ನ ಮೆ ಕಮಿ ಅಲ್ಲ ಕಮಿ ಎಕೆ ವ್ಯಾಪಿರ ಧಾಣ ಕೀರ(ಮೀರ
ಮಹರೆ ಮ-ರನೀ ಮುಪೊಲ ಮೆ ಥೆ ಮಗಿರ ಅಪ ನೋ ಅತೆ) ತರಾಕ
ಕರೆ ಕೆ ಕರೆ ಕೀರ ಮ-ರನೀ ಮುಪೊಲ ನೆ ಪಾಪ್ಯಾ ಕೆ ಕೀರಕೆ ಕರೆ(ಯಾರ
ಧೀಕೆ ಮರಾಕ ನೋ ಕೆಗೆ ಮೆ ಕಂಠಿಮಿ ಪುಂಕಿ ಕೀ ಕೋ ಕೆ)

ಮದಿರಣಾ 10 ರೋಢಾ ಕಮಿ ಅಲ್ಲ ಕಮಿ ಎಕೆ ಪಯಾರಿ ಯಾ ಮ-ರನೀ
ಪುಪಿರಾ ನಾ । (ಮೀರ ರೋಢಾ ಪಯಾರಿ ಯಾ ಮ-ರನೀ ಪುಪಿರಾ
ಕಾ ಎಕೆ ಕೋ ಮರೆ ಕುಕ ನೆ ಅಪಿರ ಅತರೆ ಸುನ್ಯಕ (ಅಪಾ...))
ಅಂತಿಮಾ ಮಿರ ಮೀಕೆ ಕ್ಕೆ

ಮದಿರಣಾ 11 ರೋಢಾ ಕ್ಕೆ ಮದಿರಣಾ ಕೆ ದೊರಾಕ ಮ-ರನೀ ವಾಳವಾಕ
ನಾ ಕಾರಾ ಪರ ಕರೆ ಕೆ ತರ ಮ-ರನೀ ಮುಪ ಕೆ ಕಾರನೀ ಮುಪಿ'ರಾಕ
ಮ-ರನೀ ವಾಳವಾಕ ಕೆ ಮುಕ್ತು ಮೆ ಮುಪಿ ಕೆವಾ ದೆ

ಮದಿರಣಾ 12 ತರ ಮುಪ ಕಮಿ ಅಲ್ಲ ಕಮಿ ಕೆಗೆ ದಿರೆ ಪಾ'ವಂ ಕೆ ಮುಪಾಕ
ಕುಪರೆ ಮೆ ಸುಧ ಕರೆ । ಧಂದೀ ಮೆ ಯೆ ಮುಕ್ತು 12 ಮುಪ ಪಿರ ತರ
12 ಮುಪ ಮೆ 30 ದಿರೆ ಮ-ರನೀ ಕುಪರೆ ಮೆ ಸುಧ ಕೆ ನಿಯೆ ಧಂದೀಂ ।)
(ದಾ'ವಕ ವ್ಯಾಪಿರ ಕೆ ಕಾಪಿರ ಕೆ ಕೆ-ರಾ ಮುಪಿರ ಕೆ ದಿರೆ ಮ-ರಾ ಮುಪ
ಕೆ ಮುಪಾಕ ಸುಧ ಕರೆ)

ಅಪ್ಪುಲ ಕಾ ವ್ಯಾಪಿರ ಅಪಿರ ಅತರೆ ಸುನ್ಯಕ(ಅಪಾ...)ಧರಮಾಕೆ ಕ್ಕೆ
ಮೀರ ಪುಪಿರಾ 12 ಮ-ರನೀ ಕಮಿ ಕರೆ ಕೆ ಸುಧ ಸುಧ 12 ಮೆ ಕೆ
ಕಮಿ ಅಲ್ಲ ಕಮಿ 60 ಪಿರ ಪುಪಿರಾಕ ಮದಿರಣಾ ಕಾ ಕಾರೆ ಕ್ಕು 92 ಮೆ ಕೆ ಕಮಿ
ಅಲ್ಲ ಕಮಿ 82 ಮ-ರನೀ ವಾಳವಾಕ ಕಾ ಅಪಿರ ಕೋ ಧೀಕೆ ಮೀ"ಪ್ಯಾ"

ಮದಿರಣಾ ಕವಿತೆ

ಅಮೀರ ಅಹದ್ ಸುನ್ನತ್(೧೫೫೫) ಈ ಇಸ್ಲಾಂತ್ ನ್ನಿ ಜಿ
ಮದಿರಣಾ-ಇಂ ಪಾಠಾ ಮಾ'ಮೂಲಾತ್ ಪಾಠಾ ಲಾಠಿ ದೋವ್ನ ತಿರ ಪಾ
ಪಾಠಿ ಕೆ ಸಾಠ ಸಾಠ ನ್ನಿಲ ಮಿ ದಿಯೆ ಕಿಯೆ 5 ಪಾ-ದಾಠೆ ಕಿಯೆ ಪಾಠಾ
ಸೆ ಕರೆ ವ್ನಾಹ್ ಮೆದಾ" ಪಾಹಪೂಬ" ನ್ನಿ

ಮದಿರಣಾ 1 ರೋಘನಾ ಕಮ ಅಫ್ ಕಮ 12 ಪಾಠ ಕಿಯೆ ಕರೆ ಗುಫ್-ಗುಫ್

ಮದಿರಣಾ 2 ರೋಘನಾ ಕಮ ಅಫ್ ಕಮ 12 ಪಾಠೆ ಇಪಾಠೆ ಸೆ ಗುಫ್-ಗುಫ್

ಮದಿರಣಾ 3 ರೋಘನಾ ಕಮ ಅಫ್ ಕಮ 12 ಮಿವುಠ ಕುಫ್-ಲೆ ಮದಿರಣಾ ಕೆ
ಪಾಠೆ ಈ ಇಸ್ಲಿಮಾಠಾ |

ಮದಿರಣಾ 4 (ಉರೂಠಿ ಗುಫ್-ಗುಫ್ ಕೆ ಸೌಬತ್ ಅತಿ ಕೋ ಪೋ) ರೋಘ
ಕಮ ಅಫ್ ಕಮ 12 ಪಾಠ ಸಾಮೆ ಪಾಠೆ ಕೆ ಪಾಠೆ ಪಾಠೆ ಸಾಠೆ ಗುಠೆ ದಿಫ್ ಗುಫ್-ಗುಫ್

ಮದಿರಣಾ 5 ಪಾಠೆ ಮಿ ಕಮ ಅಫ್ ಕಮ ಎಕೆ ರಿಪಾಠಾ ಪಾಠೆ
(ಮೋ ರೋಘನಾ ಕಮ ಅಫ್ ಕಮ ಎಕೆ ರಿಪಾಠಾ ಪಾಠೆ ಈ ಮಾಮೂಲಾ
ಪಾಠಾ ಲಾಠಿ ಸೆ ಅಮೀರ ಅಹದ್ ಸುನ್ನತ್ (೧೫೫೫) ಪಾಠಾತ್ ಮಿತ್ ಮೋತ್ ಕೆ

ಅಮೀರ ಅಹದ್ ಸುನ್ನತ್

ಅಮೀರ ಅಹದ್ ಸುನ್ನತ್(೧೫೫೫) ಈ ಇಸ್ಲಾಂತ್ ನ್ನಿ ಜಿ
ಮೋ ಮಾಮೂಲಾ-ಇಂ ಪಾಠಾ ಪಾಠಾತ್ ಮಾ'ಮೂಲಾತ್ ಕೆ ಸಾಠ ಸಾ
ಮಕಮ್-ಲೆ 72 ತಿರ ಮಿಫ್-ಕೂಠಾ ಪಾಠಿಪೆ ಇಲಿ ಮಾಮೂಲಾ 92 ಪಾ-ದಾಠೆ
ಇಸ್ಲಿಮಾಠಾತ್ ಈ ಅಮೀರ ಅಹದ್ ಸುನ್ನತ್ ವ್ನಾಹ್ ಮೆದಾ "ಪಾಹಪೂಬ್ ನ್ನಿ" ಕೆ

ಅಮೀರ ಅಹದ್ ಸುನ್ನತ್

ಅಹ | ಅಹ | ಅಹ | ದಿಲ ಸೌಫ್-ನಾ ನ್ನಿ, ದಿಲ
ಪಾಠಾತ್ ಕೆ ಅಮೀರ ಅಹದ್ ಸುನ್ನತ್ ಕೆ ಪಾಠೆ ಪಾಠೆ ಮಿ ಮಿಫ್-ಕೂಠಾ ಪಾಠಾ
ನ್ನಿ ನ್ನಿ | ಅಮೀರ ಅಹದ್ ಸುನ್ನತ್

(ಪರದೇಶೀ ಒಡವೆ ವಿಧಾನ ರಚನಾ ಕಾರ್ಯ (ಪಿಐ) ಕೆ ಕಾರ್ಯ)

(1) ಈ ಪಾಠದ ಕೆಲಸವನ್ನು ಪೂರ್ಣಗೊಳಿಸಿ ಮತ್ತು ಅದನ್ನು ತಿಳಿಸಿ ಕೊಡಿ ?

(2) ಈ ಪಾಠದ ಕೆಲಸವನ್ನು ಪೂರ್ಣಗೊಳಿಸಿ ಮತ್ತು ಅದನ್ನು ತಿಳಿಸಿ ಕೊಡಿ

(3) ಈ ಪಾಠದ ಕೆಲಸವನ್ನು ಪೂರ್ಣಗೊಳಿಸಿ ಮತ್ತು ಅದನ್ನು ತಿಳಿಸಿ ಕೊಡಿ

(4) ಈ ಪಾಠದ ಕೆಲಸವನ್ನು ಪೂರ್ಣಗೊಳಿಸಿ ಮತ್ತು ಅದನ್ನು ತಿಳಿಸಿ ಕೊಡಿ

(5) ಈ ಪಾಠದ ಕೆಲಸವನ್ನು ಪೂರ್ಣಗೊಳಿಸಿ ಮತ್ತು ಅದನ್ನು ತಿಳಿಸಿ ಕೊಡಿ

(A) ಈ ಪಾಠದ ಕೆಲಸವನ್ನು ಪೂರ್ಣಗೊಳಿಸಿ ಮತ್ತು ಅದನ್ನು ತಿಳಿಸಿ ಕೊಡಿ

ಮಾನ್ಯತೆ ಸಹಾಯ ಕೆಲಸ ಮಾಡಿ

(7) ಈ ಪಾಠದ ಕೆಲಸವನ್ನು ಪೂರ್ಣಗೊಳಿಸಿ ಮತ್ತು ಅದನ್ನು ತಿಳಿಸಿ ಕೊಡಿ

(8) ಈ ಪಾಠದ ಕೆಲಸವನ್ನು ಪೂರ್ಣಗೊಳಿಸಿ ಮತ್ತು ಅದನ್ನು ತಿಳಿಸಿ ಕೊಡಿ

ಇತರ ಕೆಲಸ ಕೆಲಸ ಮಾಡಿ ಕೆಲಸ ಮಾಡಿ